

ದಿನಾಂಕ: 06.08.2026

ಇ.ಸಿ.ಎ 3/2021

ಆರ್.ಡಬ್ಲ್ಯೂ. 1

ಸಾಕ್ಷಿಯನ್ನು ಕರೆಸಿ ಪ್ರಮಾಣ ವಚನ ಬೋಧಿಸಲಾಯಿತು.ಪಾಟೀ ಸವಾಲು: ಅರ್ಜಿದಾರರ ಪರ ವಕೀಲರಿಂದ:

ನಾನು District Territory Manager ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮುಖ್ಯ ಕಛೇರಿ ಮಹರಾಷ್ಟ್ರದಲ್ಲಿ ಇದೆ. ನಮ್ಮ ಕಛೇರಿ ಬೆಂಗಳೂರಿನ ಯಶವಂತಪುರದಲ್ಲಿ ಇರುತ್ತದೆ. ನೀವು ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ಸಲ್ಲಿಸಿರುವ ಪೂರ್ವದಲ್ಲಿ ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರ್ತಿ ದಾಖಲಾತಿಗಳನ್ನು ಓದಿ ತಿಳಿದುಕೊಂಡು ನಂತರ ಸಲ್ಲಿಸಿದ್ದೀರಾ ಎಂದರೆ ಸಾಕ್ಷಿ ಹೌದು ಎಂದು ಉತ್ತರಿಸುತ್ತಾರೆ. Employees Compensation Act, ಪೂರ್ತಿ ಓದಿ ತಿಳಿದುಕೊಂಡಿದ್ದೀರಾ ಎಂದರೆ ಸಾಕ್ಷಿ ಸ್ವಲ್ಪ ಕೇಳಿ ತಿಳಿದುಕೊಂಡಿದ್ದೇನೆ ಎಂದು ಉತ್ತರಿಸುತ್ತಾರೆ. ನಿಮ್ಮ ಕಂಪನಿ ಒಂದು Pharmaceutical ಕಂಪನಿ ಎಂದರೆ ಸರಿ. ನಿಪಿ-11ರ ಪ್ರಕಾರ ದೈವಕುಮಾರ್ ಎನ್ನುವವರನ್ನು ತಾತ್ಕಾಲಿಕವಾಗಿ District Territory Manager ಆಗಿ ನೇಮಕ ಮಾಡಲಾಗಿದೆ ಎಂದರೆ ಸರಿ. ನಂತರ ಸದರಿ ದೈವಕುಮಾರ್ ನಿಮ್ಮ Medley Pharmaceutical ಕಂಪನಿಯವರು ಖಾಯಂ ನೌಕರನಾಗಿ ನೇಮಕ ಮಾಡಿದರು ಎಂದರೆ ಸಾಕ್ಷಿ ಹೌದು ಸದರಿ ದೈವಕುಮಾರ್ ಅವರು ಅಪಘಾತದಿಂದ ಮರಣ ಹೊಂದಿದ ಕಾಲಕ್ಕೆ ಲಾಕ್ ಡೌನ್ ಇರಲಿಲ್ಲ ಎಂದರೆ ಸಾಕ್ಷಿ ಇತ್ತು ಎಂದು ಉತ್ತರಿಸುತ್ತಾರೆ. ನಿಮ್ಮ ಪ್ರಮಾಣ ಪತ್ರದಲ್ಲಿ ದಿ.23.03.2020 ರಿಂದ ಲಾಕ್ ಡೌನ್ ಇತ್ತು ಎಂದು ಹೇಳಿದ್ದೀರಿ ಎಂದು ಹೇಳಿದ್ದೀರಿ ಆದರೆ ಎಲ್ಲಿಯವರೆಗೆ ಇತ್ತು ಎಂದು ಹೇಳಿಲ್ಲ ಎಂದರೆ ಸಾಕ್ಷಿ ಅದು ನೆನಪಿಲ್ಲ ಎಂದು ಉತ್ತರಿಸುತ್ತಾರೆ. ದೈವಕುಮಾರ್ ಅವರಿಗೆ ಅಪಘಾತವಾದ ಸಮಯದಲ್ಲಿ ಲಾಕ್ ಡೌನ್ ಇತ್ತು ಎಂದು ತೋರಿಸಲು ಯಾವುದಾದರೂ ದಾಖಲಾತಿಯನ್ನು ಹಾಜರು ಮಾಡಿದ್ದೀರಾ ಎಂದರೆ ಸಾಕ್ಷಿ ಇಲ್ಲ ಎಂದು ಉತ್ತರಿಸುತ್ತಾರೆ. ದೈವಕುಮಾರ್ ಅವರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವಾಗ ನಿಮ್ಮ ಕಂಪನಿಯವರು ಆಸ್ಪತ್ರೆಗೆ ಬಂದು ವಿಚಾರಿಸಿಕೊಂಡ ಹೋದರು ಎಂದರೆ ಸಾಕ್ಷಿ ಹೌದು ಎಂದು ಉತ್ತರಿಸುತ್ತಾರೆ.

2. ನೀವು Marketing Manager ಆಗಿದ್ದೀರಿ, ಮನೆಯಲ್ಲಿಯೇ ಕುಳಿತು Marketing ಮಾಡಲು ಆಗುತ್ತದೆಯಾ ಎಂದರೆ ಸಾಕ್ಷಿ ಆಗುವುದಿಲ್ಲ ಎಂದು ಉತ್ತರಿಸುತ್ತಾರೆ. ನಿಮ್ಮ ಪ್ರಮಾಣ ಪತ್ರದಲ್ಲಿ ಇ.ಸಿ.ಎ ಕಾಯಿದೆ ಕಲಂ 2(ಡಿ) Succession certificate ಕೊಡಬೇಕಾಗಿತ್ತು ಎಂದು ಪರಿಹಾರ ಕೊಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೇಳಿದ್ದೀರಿ ಎಂದರೆ ಸಾಕ್ಷಿ ಇಲ್ಲ ಎಂದು ಉತ್ತರಿಸುತ್ತಾರೆ. Marketing Manager ಅವರು Marketing ಅಲ್ಲದೇ products ಗಳನ್ನು promoting ಮಾಡುವ ಕೆಲಸವನ್ನೂ ಮಾಡುತ್ತಾರೆ ಎಂದರೆ ಸಾಕ್ಷಿ ಹೌದು ಎಂದು ಉತ್ತರಿಸುತ್ತಾರೆ. ಸಾಕ್ಷಿ ನಿಪಿ-14 ಅನ್ನು ತೋರಿದ ಸದರಿ ದಾಖಲಾತಿಯ ಪ್ರಕಾರ ನಿಮ್ಮ ಕಂಪನಿಯ ವತಿಯಿಂದ ದೃವಕುಮಾರ್ ಅವರಿಗೆ ಎಷ್ಟು ಸಂಬಳ ಕೊಟ್ಟಿದ್ದೀರಿ ಎಂದರೆ ಸಾಕ್ಷಿ ರೂ.33,399/- ಎಂದು ನಮೂದಿದೆ, ಇದು ಸೆಪ್ಟೆಂಬರ್ ತಿಂಗಳ ಸಂಬಳದ certificate ಆಗಿರುತ್ತದೆ, ಆ ತಿಂಗಳಲ್ಲಿ ರೂ.11,053 incentive ತೆಗೆದುಕೊಂಡಿದ್ದಾರೆ, ಪ್ರತಿ ತಿಂಗಳೂ incentive ಕೊಡುವುದಿಲ್ಲ, target reach ಆದರೆ ಮಾತ್ರ incentive ಕೊಡಲಾಗುತ್ತದೆ ಎಂದು ಉತ್ತರಿಸುತ್ತಾರೆ. 2019-20ರಲ್ಲಿ ದೃವಕುಮಾರ್ ಅವರು target reach ಮಾಡಿದ್ದಾರೆ ಎಂದು ನಿಪಿ-14 ರಿಂದ ಅರ್ಥವಾಗುತ್ತದೆ ಎಂದರೆ ಸಾಕ್ಷಿ ಸೆಪ್ಟೆಂಬರ್ ತಿಂಗಳು ಮಾತ್ರ ಎಂದು ಉತ್ತರಿಸುತ್ತಾರೆ. ನಿಪಿ-13 ದಾಖಲಾತಿಯಲ್ಲಿ Employee name : ದೃವಕುಮಾರ್ ಎಂದು ನಮೂದಿದೆ ಹಾಗೆಯೇ Employer name : Medley Pharmaceutical Ltd., ಎಂದು ನಮೂದಿದೆ ಎಂದರೆ ಸರಿ. ನಿಪಿ-13 ಮತ್ತು 14ರಲ್ಲಿ ದೃವಕುಮಾರ್ ಅವರ ಪ್ಯಾನ್ ನಂ. ತಾಳೆಯಾಗುತ್ತದೆ ಎಂದರೆ ಸಾಕ್ಷಿ ಹೌದು ಎಂದು ಉತ್ತರಿಸುತ್ತಾರೆ. ಈ ಎರಡೂ ದಾಖಲಾತಿಗಳ ಪ್ರಕಾರ ನಿಮ್ಮ Pharmaceutical ಕಂಪನಿ ಕೊಡುತ್ತಿದ್ದ ಸಂಬಳದ ಆದಾಯದ ಮೇಲೆ ದೃವಕುಮಾರ್ ಅವರು income tax returns ಸಲ್ಲಿಸುತ್ತಿದ್ದರು ಎಂದು ಕಂಡುಬರುತ್ತದೆ ಎಂದರೆ ಸಾಕ್ಷಿ ಹೌದು ಎಂದು ಉತ್ತರಿಸುತ್ತಾರೆ. ದೃವಕುಮಾರ್ ಅವರು Medley Pharmaceutical company ಅಲ್ಲಿ ನೌಕರನಾಗಿದ್ದರು ಎಂದರೆ ಸಾಕ್ಷಿ ಹೌದು ಎಂದು ಉತ್ತರಿಸುತ್ತಾರೆ. ದೃವಕುಮಾರ್ ಅವರ ತಂದೆ ತಾಯಿ ದೃವಕುಮಾರ್ ಅವರ ಆದಾಯದ ಮೇಲೆಯೇ ಅವಲಂಬಿತರಾಗಿದ್ದರು ಎಂದರೆ ಸಾಕ್ಷಿ

ಅದು ನನಗೆ ಗೊತ್ತಿಲ್ಲ ಎಂದು ಉತ್ತರಿಸುತ್ತಾರೆ. ನೀವು ನಿಮ್ಮ ಕಡೆಯಿಂದ ನಿಆರ್-1 ಅನ್ನು ಹೊರತು ಪಡಿಸಿ ಬೇರೆ ಯಾವುದೇ ದಾಖಲಾತಿಯನ್ನು ಹಾಜರು ಮಾಡಿಲ್ಲ ಎಂದರೆ ಸಾಕ್ಷಿ ಲಭ್ಯ ಇದ್ದದ್ದನ್ನು ಕೊಟ್ಟಿದ್ದೇನೆ ಎಂದು ಉತ್ತರಿಸುತ್ತಾರೆ. ನೀವು ಮೇಲಿನ ರೀತಿ ಸುಳ್ಳು ಹೇಳುತ್ತಿದ್ದೀರಿ ಎಂದರೆ ಸಾಕ್ಷಿ ಸರಿಯಲ್ಲ ಎಂದು ಉತ್ತರಿಸುತ್ತಾರೆ. ಕಾನೂನು ರೀತಿಯಲ್ಲಿ ಪರಿಹಾರ ಕೊಡುವುದನ್ನು ತಪ್ಪಿಸಿಕೊಳ್ಳಲು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಸುಳ್ಳು ಸಾಕ್ಷ್ಯಾ ನುಡಿಯುತ್ತಿದ್ದೀರಿ ಎಂದರೆ ಸಾಕ್ಷಿ ಸರಿಯಲ್ಲ ಎಂದು ಉತ್ತರಿಸುತ್ತಾರೆ.

ಮರು ವಿಚಾರಣೆ ಇರುವುದಿಲ್ಲ.

ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳೆಚ್ಚು ಮಾಡಲಾಯಿತು.

ಓ. ಹೇ.ಕೇ. ಸರಿ ಇದೆ

(ಶ್ರೀಮತಿ.ಹರಿಣಿ.ಎಂ.ಎಸ್.)

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು,
ಮದ್ದೂರು.